




ಪ್ರಾರ್ಥನೆ

ಸೂಕ್ತಿಪ್ರಭ



ಸಹಸ್ರಂ ವರ್ತಂತೇ ಜಗತಿ ವಿಬುಧಾಃ ಕ್ಷುದ್ರಫಲದಾ
ನ ಮನ್ಯೇ ಸ್ವಪ್ನೇ ವಾ ತದನುಸರಣಂ ತತ್ಪ್ರತಫಲಮ್ |
ಹರಿಬ್ರಹ್ಮಾದೀನಾಮಪಿ ನಿಕಟಭಾಜಾಮಸುಲಭಂ
ಚಿರಂ ಯಾಚೇ ಶಂಭೋ ಶಿವ ತವ ಪದಾಂಭೋಜಭಜನಮ್ ||

ಶಂಭುವೇ, ಕ್ಷಣಿಕವಾದ ಫಲಗಳನ್ನು ಕೊಡಬಲ್ಲ ಸಾವಿರಾರು ಮಂದಿ ದೇವತೆಗಳು ಈ ಜಗತ್ತಿನಲ್ಲಿರಬಹುದು. ಅವರು ಕೊಡುವ ಫಲಗಳ ಬಗೆಗಾಗಲೀ ಅವರನ್ನು ಅನುಸರಿಸಬೇಕೆಂಬ ವಿಷಯವನ್ನಾಗಲೀ ಸ್ವಪ್ನದಲ್ಲಿಯೂ ನಾನು ಯೋಚಿಸಿಲ್ಲ. ಅನವರತವೂ ನಿನ್ನ ಸಮೀಪದಲ್ಲಿಯೇ ಇರುವ ಹರಿ, ಬ್ರಹ್ಮ ಮೊದಲಾದ ದೇವತೆಗಳಿಗೂ ಸುಲಭವಲ್ಲದ ನಿನ್ನ ಪಾದಪದ್ಮಗಳ ಸೇವೆ ಮಾಡುವ ಭಾಗ್ಯವನ್ನು ಮಾತ್ರ ಯಾವಾಗಲೂ ಬೇಡುತ್ತೇನೆ.

—“ಶ್ರೀ ಶಿವಾನಂದ ಲಹರೀ”, ಶ್ರೀಶಂಕರಾಚಾರ್ಯ

ಅಪಾರಕರುಣಾಂಬುಧೇ, ಅನಾಲೋಚಿತ-ವಿಶೇಷಾರೇಷ-ಲೋಕಶರಣ್ಯ, ಪ್ರಣತಾರ್ಥಿಹರ, ಆಶ್ರಿತಮಾತ್ಸರ್ಯಕ-ಮಹೋದಧೇ, ಅನವರತ-ವಿದಿತ-ನಿಖಿಲ-ಭೂತಜಾತ-ಯಾಥಾತ್ಮ್ಯ, ಸತ್ಯಕಾಮ, ಸತ್ಯಸಂಕಲ್ಪ-ಆಪತ್ಪ್ರಖ, ಕಾಕುತ್ಸ್ಥ, ಶ್ರೀಮನ್ನಾರಾಯಣ, ಪುರುಷೋತ್ತಮ, ಶ್ರೀರಂಗನಾಥ, ಮಮ ನಾಥ, ಸಮೋಽಸ್ತುತೇ

ಅಪಾರಕರುಣಾಸಾಗರ, ಆಶ್ರಯಿಸುವವರಲ್ಲಿ ಜಾತಿ, ಗುಣ, ವೃತ್ತಿ ಮೊದಲಾದ ಯಾವ ಅಂಶಗಳನ್ನೂ ಪರಿಗಣಿಸದೆಯೇ ಲೋಕಕ್ಕೆಲ್ಲ ಶರಣ್ಯನಾಗಿರುವವನೆ, ಪ್ರಣತರಾದವರ ದುಃಖಗಳನ್ನು ಹೋಗಲಾಡಿಸುವವನೆ, ಆಶ್ರಿತರಾದವರಿಗೆ ವಾತ್ಸಲ್ಯಗುಣದ ಅದ್ವಿತೀಯ ಜಲನಿಧಿಯಂತೆ ಇರುವವನೆ, ಎಲ್ಲ ಪ್ರಾಣಿಸಮೂಹಗಳ ನಿಜಸ್ವಭಾವವನ್ನು ಯಾವಾಗಲೂ ಅರಿತಿರುವವನೆ, ಸತ್ಯಕಾಮ, ಸತ್ಯಸಂಕಲ್ಪ, ಆಪತ್ಪ್ರಖ, ಕಾಕುತ್ಸ್ಥ (ಸೂರ್ಯವಂಶದ ದೊರೆ), ಶ್ರೀಮನ್ನಾರಾಯಣ, ಶ್ರೀರಂಗನಾಥ, ನನ್ನ ಒಡೆಯ—ನಿನಗೆ ನಮಸ್ಕಾರ.

—“ಶ್ರೀರಂಗಗದ್ಯಮ್”, ಶ್ರೀರಾಮಾನುಜಾಚಾರ್ಯ

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡ ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದಿಂದ,
ಎನ್ನ ಭವದ ಕೇಡ ನೋಡಯ್ಯಾ.

—ಶ್ರೀ ಬಸವೇಶ್ವರ

• ಇತರರ ಸುಖವನ್ನು ಬಯಸುವುದರಿಂದಲೇ ಜಗತ್ತಿನಲ್ಲಿರುವ ಎಲ್ಲ ಸುಖಗಳೂ ಹೊಮ್ಮಿವೆ. ನಾನು ಮಾತ್ರ ಸುಖಿಯಾಗಿರಬೇಕು ಎಂಬ ಸ್ವಾರ್ಥದಿಂದ ಎಲ್ಲ ದುಃಖಗಳೂ ಉದ್ಭವಿಸಿವೆ.

—ಶಾಂತಿದೇವ (ಬೋಧಿಸತ್ಯನ ಮಾರ್ಗದಿಂದ)

• ಜೇಬುಗಳ ಸಂತನನ್ನು ಕಂಡರೆ ಅವನಿಗೆ ಕಾಣಿಸುವುದು ಕೇವಲ ಅವನ ಅಂಗಿಯ ಜೇಬುಗಳು!

—(ಇಬ್ನ್ ಬುನ್ ಸಯ್ಯ)

• ಯಶಸ್ಸಿಗೆ ಕೊನೆಯೆಂಬುದೇ ಇಲ್ಲ. ಸೋಲೇ ಕಟ್ಟಿಕಡೆಯದೂ ಅಲ್ಲ.

—ರಾಬರ್ಟ್ ಎಚ್. ಸ್ಕೂಲರ್

• ಬದುಕಿನ ಮೌಲ್ಯಗಳು ಬದುಕಿನ ಎಲ್ಲ ಸಂಪತ್ತುಗಳಿಗಿಂತಲೂ ಹೆಚ್ಚು ಬೆಲೆಬಾಳುವಂತಹವು.

—ಅನಾಮಿಕ

• ಸರಳವಾದ ಆಡಂಬರವಿಲ್ಲದ ಬದುಕು ದೈಹಿಕವಾಗಿ ಮತ್ತು ಮಾನಸಿಕವಾಗಿ ಒಳ್ಳೆಯದು.

—ಆಲ್ಬರ್ಟ್ ಐನ್‌ಸ್ಟೈನ್

• ನಮ್ಮ ಮಾತುಗಳು ಇತರರಿಗೆ ಸಾಂತ್ವನ ನೀಡಬಲ್ಲವು, ಇಲ್ಲವೇ ನೋವು ಉಂಟುಮಾಡಬಲ್ಲವು; ಅವು ಘಾಸಿ ಗೊಳಿಸಬಲ್ಲವು, ಇಲ್ಲವೇ ವಾಸಿ ಮಾಡಬಲ್ಲವು; ಸ್ಫೂರ್ತಿ ನೀಡಬಲ್ಲವು ಇಲ್ಲವೇ ನಿರುತ್ಸಾಹಗೊಳಿಸಬಲ್ಲವು; ನಮ್ಮ ಪ್ರತಿಯೊಂದು ಮಾತೂ ನಮ್ಮ ಮನಃಸ್ಥಿತಿಯನ್ನು ಸೂಚಿಸುತ್ತದೆ.

—ವಿಲಿಯಂ ಆರ್ಥರ್ ವಾದ್ಸ್